

ತುಲಾ



ಪೀತಿ, ವೃತ್ತಿ ಅಥವಾ ಮನೆ, ವಿಷಯ ಯಾವುದೇ ಇರಲಿ, ಯೋಚಿಸಿ ನಿರ್ಧಾರ ಪ್ರಕಟಿಸಿ. ಈಗ ನೀವು ತೆಗೆದುಕೊಳ್ಳುವ ನಿರ್ಧಾರ ವರ್ಷಪೂರ್ತಿ ಪರಿಣಾಮ ಬೀರುತ್ತದೆ. ಮಾತಿನ ಮೇಲೆ ನಿಗಾ ಇರಲಿ.

ಶುಭ: 1, 9, 18, 22

ಅಶುಭ: 2, 7, 12, 15

ಮಕರ



ಸದಕ್ಕೆ ಮಕ್ಕಳು, ಪೋಷಕರು ಮತ್ತು ಕುಟುಂಬದ ಬಗ್ಗೆ ಗಮನ ಹರಿಸಿ. ಕುಟುಂಬ ಸುವ್ಯವಸ್ಥೆಯಲ್ಲಿದ್ದರೆ ಮಾತ್ರ ನಿಮ್ಮ ವೈಯಕ್ತಿಕ ಸಾಧನೆ ಸಾಧ್ಯ. ಕೆಲಸದ ಒತ್ತಡದಲ್ಲಿ ಮನೆಯನ್ನು ಮರೆಯಬೇಡಿ.

ಶುಭ: 8, 17, 22, 26

ಅಶುಭ: 4, 11, 20, 24

ವೃಶ್ಚಿಕ



ಈ ತಿಂಗಳ ನಿಮ್ಮ ಪ್ರಥಮ ಆದ್ಯತೆ ನಿಮ್ಮ ವ್ಯಕ್ತಿತ್ವ ಮತ್ತು ವಿಚಾರದ ಕುರಿತಾಗಿರುತ್ತದೆ. ಜನರೊಂದಿಗೆ ಹೆಚ್ಚು ಪರಿಣಾಮಕಾರಿಯಾಗಿ ವ್ಯವಹರಿಸಿ. ಇತರರ ಮಾತುಗಳನ್ನು ಕೇಳಿಸಿಕೊಳ್ಳಿ. ನಂತರ ನಿಮ್ಮ ವಾದವನ್ನು ಮಂಡಿಸಿ.

ಶುಭ: 1. 8. 12. 26

ಅಶುಭ: 5. 9. 14. 24

ಕುಂಭ



ಕೆಟ್ಟ ಹವ್ಯಾಸಗಳನ್ನು ತೊಡೆದುಹಾಕುವ ಮೂಲಕ ಆರೋಗ್ಯ ಮತ್ತು ಹಣವನ್ನು ಉಳಿಸುವುದರಿಂದ ನಿಮಗೇ ಅನುಕೂಲ. ಸಣ್ಣ ಬಿರುಕಿಗೆ ಸಂಬಂಧವನ್ನು ಮುರಿದುಕೊಳ್ಳುವುದು ಉತ್ತಮ ನಿರ್ಧಾರವಲ್ಲ.

ಶುಭ: 1, 4, 19, 25

ಅಶುಭ: 8, 13, 16, 22

ಧನಸ್ಸು



ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮನಸ್ಸು ಚೈತನ್ಯದಿಂದ ಕೂಡಿರಬೇಕೆಂದರೆ ದೇಹದ ಆರೋಗ್ಯವೂ ಮುಖ್ಯ. ಆಧ್ಯಾತ್ಮಿಕ ಚಿಂತನೆಗೂ ಗಮನ ಕೊಡಿ. ಬೇರೆಯವರು ನಿಮ್ಮ ಜ್ಞಾನದಿಂದ ಬೆಳೆಯುವರು.

ಶುಭ: 4, 10, 15, 24

ಅಶುಭ: 1, 7, 13, 22, 27

ಮೀನ



ಕ್ಷಮೆ ಮನುಷ್ಯನ ದೊಡ್ಡ ಗುಣ. ಮೊದಲು ನಿಮ್ಮನ್ನು ನೀವು ಕ್ಷಮಿಸಿಕೊಳ್ಳಿ. ಹಿಂದೆ ಮಾಡಿದ ತಪ್ಪುಗಳ ಲೆಕ್ಕ ಹಾಕುತ್ತ ಕುಳಿತರೆ ಲಾಭವಿಲ್ಲ. ಮುಂದಡಿ ಇಡಿ. ಸಾಮಾಜಿಕ ಕೆಲಸ ಮಾಡುವ ಅವಕಾಶಗಳಿವೆ.

ಶುಭ: 1, 10, 17, 26

ಅಶುಭ: 7, 15, 20, 28